

Reg. No.

|  |  |  |  |  |  |  |  |  |  |
|--|--|--|--|--|--|--|--|--|--|
|  |  |  |  |  |  |  |  |  |  |
|--|--|--|--|--|--|--|--|--|--|

**Sixth Semester B.Com. (NEP) Degree Examination,  
August/September, 2024  
(Regular)  
COMMERCE  
Management Accounting**

Time : 2 Hrs

Max. Marks : 60

**Instructions to Candidates:**

1. Answer all sections according to internal choice.  
ಆಂತರಿಕ ಆಯ್ಕೆಗನುಗುಣವಾಗಿ ಪ್ರಶ್ನೆಗಳಿಗೆ ಉತ್ತರಿಸಿರಿ.
2. Use of simple calculator is allowed.  
ಸಾಧಾ ಕ್ಯಾಲ್ಕುಲೇಟರ್ ಬಳಸಲು ಅನುಮತಿಸಿದೆ.
3. Section D case study is compulsory.  
ಪ್ರಕರಣ ಅಧ್ಯಯನ (ವಿಭಾಗ ಡಿ) ಪ್ರಶ್ನೆ ಕಡ್ಡಾಯವಾಗಿರುತ್ತದೆ.

**SECTION - A ವಿಭಾಗ - ಎ**

1. Answer any FIVE of the following. (5x2=10)  
ಬೇಕಾದ ಐದಕ್ಕೆ ಉತ್ತರಿಸಿರಿ.
- a) What is Management Accounting?  
ನಿರ್ವಹಣಾ ಲೆಕ್ಕಶಾಸ್ತ್ರ ಎಂದರೇನು?
- b) Name any two techniques of Management Accounting.  
ನಿರ್ವಹಣಾ ಲೆಕ್ಕಶಾಸ್ತ್ರದ ಯಾವುದಾದರೂ ಎರಡು ತಂತ್ರಗಳನ್ನು ಹೆಸರಿಸಿ.
- c) What are common size financial statements?  
ಸಾಮಾನ್ಯ ಗಾತ್ರದ ಹಣಕಾಸಿನ ತಖ್ತೆಗಳು ಎಂದರೇನು?
- d) What is Current Ratio?  
ಚಾಲ್ತಿ ಅನುಪಾತ ಎಂದರೇನು?
- e) State any two objectives of cash flow statement.  
ನಗದು ಹರಿವು ತಖ್ತೆಯ ಎರಡು ಉದ್ದೇಶಗಳನ್ನು ಬರೆಯಿರಿ.
- f) Define Management Audit.  
ನಿರ್ವಹಣೆ ಆಡಿಟ್‌ನ್ನು ವ್ಯಾಖ್ಯಾನಿಸಿ.
- g) Mention any two uses of Management reports.  
ನಿರ್ವಹಣೆ ವರದಿಗಳ ಎರಡು ಉಪಯುಕ್ತತೆಗಳನ್ನು ಬರೆಯಿರಿ.

**SECTION - B ವಿಭಾಗ - ಬಿ**

- Answer any THREE of the following. (3x5=15)  
ಕೆಳಗಿನವುಗಳಲ್ಲಿ ಬೇಕಾದ ಮೂರಕ್ಕೆ ಉತ್ತರಿಸಿರಿ.

2. Briefly explain the difference between cost accounting and management accounting.  
ವೆಚ್ಚ ಲೆಕ್ಕಪತ್ರ, ನಿರ್ವಹಣೆ ಹಾಗೂ ನಿರ್ವಹಣಾ ಲೆಕ್ಕಶಾಸ್ತ್ರದ ನಡುವಿನ ವ್ಯತ್ಯಾಸಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

3. Following are the balance sheets of Pavan Ltd. for the year.

| Year                          | 2022 (Rs.)       | 2023 (Rs.)       |
|-------------------------------|------------------|------------------|
| <b>Liabilities and Assets</b> |                  |                  |
| Equity share capital          | 5,00,000         | 10,00,000        |
| Reserves and Surplus          | 3,00,000         | 4,00,000         |
| Long term loans               | 1,00,000         | 2,50,000         |
| Sundry creditors              | 1,00,000         | 2,00,000         |
| <b>Total</b>                  | <b>10,00,000</b> | <b>18,50,000</b> |
| <b>Fixed Assets</b>           | <b>5,00,000</b>  | <b>10,00,000</b> |
| Investments                   | 2,00,000         | 2,50,000         |
| <b>Current Assets</b>         | <b>3,00,000</b>  | <b>6,00,000</b>  |
| <b>Total</b>                  | <b>10,00,000</b> | <b>18,50,000</b> |

Prepare a comparative balance sheet for the year 2022 and 2023, indicating the percentage of changes.

ಈ ಕೆಳಗಿನ ಪವನ ಕಂಪನಿಯ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ಆಧಾರದ ಮೇಲೆ 2022 ಹಾಗೂ 2023ರ ತುಲನಾತ್ಮಕ ಬ್ಯಾಲೆನ್ಸ್‌ಶೀಟ್‌ನ್ನು ತಯಾರಿಸಿರಿ ಹಾಗೂ ಶೇಕಡಾವಾರು ಬದಲಾವಣೆಗಳನ್ನು ಗುರುತಿಸಿದೆ.

| ವರ್ಷ                                | 2022(ರೂ.)        | 2023 (ರೂ.)       |
|-------------------------------------|------------------|------------------|
| <b>ಹೊಣೆಗಾರಿಕೆಗಳು ಮತ್ತು ಆಸ್ತಿಗಳು</b> |                  |                  |
| ಇಕ್ವಿಟಿ ಶೇರು ಬಂಡವಾಳ                 | 5,00,000         | 10,00,000        |
| ಮೀಸಲು ಮತ್ತು ಹೆಚ್ಚಳ                  | 3,00,000         | 4,00,000         |
| ದೀರ್ಘಾವಧಿ ಸಾಲ                       | 1,00,000         | 2,50,000         |
| ಸಾಲಿಗ                               | 1,00,000         | 2,00,000         |
| <b>ಒಟ್ಟು</b>                        | <b>10,00,000</b> | <b>18,50,000</b> |
| <b>ಸ್ಥಿರಾಸ್ತಿಗಳು</b>                | <b>5,00,000</b>  | <b>10,00,000</b> |
| ಚಾಲ್ತಿ ಹೂಡಿಕೆಗಳು                    | 2,00,000         | 2,50,000         |
| ಚಾಲ್ತಿ ಆಸ್ತಿಗಳು                     | 3,00,000         | 6,00,000         |
| <b>ಒಟ್ಟು</b>                        | <b>10,00,000</b> | <b>18,50,000</b> |

4. From the following information of Raj Co. Ltd. calculate (i) Current Ratio (ii) Liquid Ratio.

| Particulars          | Amount (Rs.) | Particulars            | Amount (Rs.) |
|----------------------|--------------|------------------------|--------------|
| Sundry creditors     | 1,20,000     | Cash in hand           | 40,000       |
| Bills payables       | 40,000       | Cash at Bank           | 80,000       |
| Debentures           | 2,00,000     | Sundry Debtors         | 1,60,000     |
| Bank overdraft       | 80,000       | Bills receivables      | 40,000       |
| Outstanding expenses | 40,000       | Stock                  | 1,20,000     |
|                      |              | Short term investments | 80,000       |
|                      |              | Prepaid expenses       | 20,000       |

ಈ ಕೆಳಗಿನ ದತ್ತಾಂಶದ ಆಧಾರದ ಮೇಲೆ ರಾಜ್ ಕಂಪನಿಯ (i) ಚಾಲ್ತಿ ಅನುಪಾತ ಮತ್ತು (ii) ದ್ರವತ್ವ ಅನುಪಾತವನ್ನು ಕಂಡುಹಿಡಿಯಿರಿ.

| ವಿವರಗಳು | ಮೊತ್ತ (ರೂ.) | ವಿವರಗಳು         | ಮೊತ್ತ (ರೂ.) |
|---------|-------------|-----------------|-------------|
| ಸಾಲಿಗರು | 1,20,000    | ಕೈಯಲ್ಲಿರುವ ನಗದು | 40,000      |

|                               |          |                          |          |
|-------------------------------|----------|--------------------------|----------|
| ಪಾವತಿಸಬಹುದಾದ ಬಿಲ್ಲುಗಳು        | 40,000   | ಬ್ಯಾಂಕಿನಲ್ಲಿರುವ ನಗದು     | 80,000   |
| ಡಿಬೆಂಚರುಗಳು                   | 2,00,000 | ಸಾಲಗಾರರು                 | 1,60,000 |
| ಬ್ಯಾಂಕಿನಿಂದ ಹೆಚ್ಚಾಗಿ ತೆರೆದ ಹಣ | 80,000   | ಸ್ವೀಕರಿಸಬಹುದಾದ ಬಿಲ್ಲುಗಳು | 40,000   |
| ಪಾವತಿಸಬೇಕಾದ ವೆಚ್ಚಗಳು          | 40,000   | ದಾಸ್ತಾನು                 | 1,20,000 |
|                               |          | ಅಲ್ಪಾವಧಿ ಹೂಡಿಕೆಗಳು       | 80,000   |
|                               |          | ಪೂರ್ವ ಪಾವತಿ ವೆಚ್ಚಗಳು     | 20,000   |

5. Determine cash flows from financing activities on the basis of following information:

- Paid Dividend Rs. 30,000
- Redeemed debentures Rs. 1,00,000
- Repaid unsecured loans Rs. 40,000
- Converted debentures into equity shares Rs. 2,00,000
- Collected Rs. 7,00,000 from issue of debentures

ಈ ಕೆಳಗಿನ ಹಣಕಾಸಿನ ಚಟುವಟಿಕೆಗಳ ಮಾಹಿತಿಯನ್ನು ಆಧರಿಸಿ ನಗದು ಹರಿವನ್ನು ಲೆಕ್ಕಾಚಾರ ಮಾಡಿರಿ.

- ಲಾಭಾಂಶ ಹಂಚಿಕೆ ರೂ. 30,000
- ಡಿಬೆಂಚರುಗಳನ್ನು ರಿಡೀಮ್ ಮಾಡಿದ್ದಾರೆ ರೂ. 1,00,000
- ಅಸುರಕ್ಷಿತ ಸಾಲಗಳನ್ನು ಮರುಪಾವತಿ ಮಾಡಿದ್ದಾರೆ ರೂ. 40,000
- ರೂ. 2,00,000 ಡಿಬೆಂಚರುಗಳನ್ನು ಸಾಮಾನ್ಯ ಶೇರುಗಳಾಗಿ ಪರಿವರ್ತಿಸಲಾಗಿದೆ
- ರೂ. 7,00,000 ಸಾಲ ಪತ್ರಗಳ ವಿತರಣೆಯಿಂದ ಸಂಗ್ರಹಿಸಲಾಗಿದೆ

6. Explain the contents of Management Report.

ನಿರ್ವಹಣಾ ವರದಿಗಳ ವಿವಿಧ ವಿಷಯಗಳನ್ನು ವಿವರಿಸಿರಿ.

### SECTION - C ವಿಭಾಗ - ಸಿ

Answer any TWO of the following.

(2x10=20)

ಕೆಳಗಿನವುಗಳಲ್ಲಿ ಬೇಕಾದ ಎರಡಕ್ಕೆ ಉತ್ತರಿಸಿರಿ.

7. Explain the tools and techniques used in Management Accounting.

ನಿರ್ವಹಣಾ ಲೆಕ್ಕಶಾಸ್ತ್ರದಲ್ಲಿ ಬಳಸಲಾಗುವ ಸಾಧನಗಳು ಮತ್ತು ತಂತ್ರಗಳನ್ನು ವಿವರಿಸಿರಿ.

8. Explain the objectives of Management Audit.

ನಿರ್ವಹಣಾ ಲೆಕ್ಕಪರಿಶೋಧನೆಯ ಉದ್ದೇಶಗಳನ್ನು ವಿವರಿಸಿ.

9. Following is the financial statement of Viresh Ltd. for the year ended 31.12.2023

### Statement of Profit and Loss

| Particulars                | Note | Amount   | Total    |
|----------------------------|------|----------|----------|
| I. Continuing operations   |      |          |          |
| 1. Revenue from operations | 1    | 5,00,000 |          |
| 2. Other income            | 2    | 6,000    | 5,06,000 |
| Total Revenue (A)          |      |          | 5,06,000 |
| 3. Expenses:               |      |          |          |
| Cost of materials consumed | 3    | 2,93,000 |          |
| Employees benefit cost     | 4    | 5,000    |          |
| Finance cost               | 5    | 7,000    |          |
| Other expenses             | 6    | 1,17,000 | 4,22,000 |
| Total Expenses             |      |          | 4,22,000 |
| Profit (A - B)             |      |          | 84,000   |

## Notes to Accounts:

|        |                                  |       |          |
|--------|----------------------------------|-------|----------|
| Note-1 | Revenue from operations:         |       |          |
|        | Sales                            |       | 5,00,000 |
|        | Revenue from operations          |       | 5,00,000 |
| Note-2 | Other incomes:                   |       |          |
|        | Interest on securities           | 1,500 | 1,500    |
|        | Dividend on shares               | 3,750 | 3,750    |
|        | Profit on sale of shares         | 750   | 750      |
|        | Other incomes                    |       | 6,000    |
| Note-3 | Cost of materials consumed:      |       |          |
|        | Opening stock of materials       |       | 76,250   |
|        | Add: Purchase of materials       |       | 3,15,250 |
|        |                                  |       | 3,91,500 |
|        | Less: Closing stock of materials |       | 98,500   |
|        | Cost of materials consumed       |       | 2,93,000 |
| Note-4 | Employees benefit cost:          |       |          |
|        | Wages                            |       | 5,000    |
|        | Employees benefit cost           |       | 5,000    |
| Note-5 | Finance cost:                    |       |          |
|        | Financial expenses               |       | 7,000    |
|        | Total finance cost               |       | 7,000    |
| Note-6 | Other expenses                   |       |          |
|        | Carriage                         |       | 2,000    |
|        | Administrative expenses          |       | 1,01,000 |
|        | Selling expenses                 |       | 12,000   |
|        | Loss on sale of fixed assets     |       | 350      |
|        | Provision for legal suit         |       | 1,650    |
|        | Total other expenses             |       | 1,17,000 |

You are required to calculate : (i) Gross profit ratio (ii) Net profit ratio (iii) Operating profit ratio (iv) Operating cost ratio and (v) Stock turnover ratio.

ವಿರೇಶ ಕಂ. ಲಿ.ರವರ ದಿನಾಂಕ 31.12.2023ರ ಲಾಭ ಮತ್ತು ನಷ್ಟಗಳ ಹೇಳಿಕೆಗಳ ತಖ್ತೆಗಳು ಈ ಕೆಳಗಿನಂತಿವೆ. ಈ ಮಾಹಿತಿಯನ್ನು ಆಧರಿಸಿ ಈ ಕೆಳಗಿನ ಅನುಪಾತಗಳನ್ನು ಕಂಡುಹಿಡಿಯಿರಿ.

(i) ಒಟ್ಟು ಲಾಭದ ಅನುಪಾತ (ii) ನಿವ್ವಳ ಲಾಭದ ಅನುಪಾತ (iii) ಕಾರ್ಯಾಚರಣೆಯ ಲಾಭದ ಅನುಪಾತ (iv) ಕಾರ್ಯಾಚರಣೆಯ ವೆಚ್ಚ ಅನುಪಾತ ಮತ್ತು (v) ಶಿಲ್ಕು ಆವರ್ತನ ಅನುಪಾತ

ಲಾಭ ಮತ್ತು ಹಾನಿ ಹೇಳಿಕೆಗಳು

| ವಿವರ                            | ಸೂಚನೆ | ರೂ.      | ಒಟ್ಟು ರೂ. |
|---------------------------------|-------|----------|-----------|
| I ಮುಂದುವರೆದ ಕಾರ್ಯಾಚರಣೆಗಳು:      |       |          |           |
| 1. ಕಾರ್ಯ ಚಟುವಟಿಕೆಗಳಿಂದ ಬಂದ ಆದಾಯ | 1     | 5,00,000 |           |
| 2. ಇತರ ಆದಾಯಗಳು                  | 2     | 6,000    | 5,06,000  |
| ಒಟ್ಟು ಆದಾಯ (A)                  |       |          | 5,06,000  |
| 3. ಖರ್ಚುಗಳು:                    |       |          |           |
| ಬಳಸಲಾದ ವಸ್ತುಗಳ ವೆಚ್ಚ            | 3     | 2,93,000 |           |

|                                                                    |       |          |                      |
|--------------------------------------------------------------------|-------|----------|----------------------|
| ನೌಕರರ ಅನುಕೂಲಕ್ಕೆ ವೆಚ್ಚ                                             | 4     | 5,000    |                      |
| ಹಣಕಾಸಿನ ವೆಚ್ಚ                                                      | 5     | 7,000    |                      |
| ಇತರ ವಿರ್ಚುಗಳು                                                      | 6     | 1,17,000 | 4,22,000             |
| ಒಟ್ಟು ವಿರ್ಚುಗಳು (B)                                                |       |          | 4,22,000             |
| ಲಾಭ (A-B)                                                          |       |          | 84,000               |
| ಖಾತೆಗಳ ಟಿಪ್ಪಣಿಗಳು:                                                 |       |          |                      |
| ಸೂಚನೆ 1 ಕಾರ್ಯಾಚರಣೆಗಳಿಂದ ಬಂದ ಆದಾಯ<br>ಮಾರಾಟ ಕಾರ್ಯಾಚರಣೆಗಳಿಂದ ಬಂದ ಆದಾಯ |       |          | 5,00,000<br>5,00,000 |
| ಸೂಚನೆ 2 ಇತರೆ ಆದಾಯಗಳು                                               |       |          |                      |
| ಭದ್ರತಾ ಪತ್ರಗಳ ಮೇಲಿನ ಬಡ್ಡಿ                                          | 1,500 | 1,500    |                      |
| ಶೇರುಗಳ ಮೇಲಿನ ಲಾಭಾಂಶ                                                | 3,750 | 3,750    |                      |
| ಆಸ್ತಿಗಳ ಮಾರಾಟದ ಮೇಲಿನ ಲಾಭ                                           | 750   | 750      |                      |
| ಇತರೆ ಆದಾಯಗಳು                                                       |       |          | 6,000                |
| ಸೂಚನೆ 3 ಬಳಸಲಾದ ವಸ್ತುಗಳ ವೆಚ್ಚ                                       |       |          |                      |
| ವಸ್ತುಗಳ ಪ್ರಾರಂಭಿಕ ಶಿಲ್ಕು                                           |       |          | 76,250               |
| ಕೂಡಿಸು: ಖರೀದಿಸಲಾದ ವಸ್ತುಗಳು                                         |       |          | 3,15,250             |
|                                                                    |       |          | 3,91,500             |
| ಕಳೆಯಿರಿ: ವಸ್ತುಗಳ ಅಂತಿಮ ಶಿಲ್ಕು                                      |       |          | 98,500               |
| ಬಳಸಲಾದ ವಸ್ತುಗಳ ವೆಚ್ಚ                                               |       |          | 2,93,000             |
| ಸೂಚನೆ 4 ನೌಕರರ ಅನುಕೂಲಕ್ಕೆ ವೆಚ್ಚ                                     |       |          |                      |
| ಕೂಲಿ                                                               |       |          | 5,000                |
| ನೌಕರರ ಅನುಕೂಲಕ್ಕೆ ವೆಚ್ಚ                                             |       |          | 5,000                |
| ಸೂಚನೆ 5 ಹಣಕಾಸಿನ ವೆಚ್ಚ                                              |       |          |                      |
| ಹಣಕಾಸಿನ ವೆಚ್ಚಗಳು                                                   |       |          | 7,000                |
| ಹಣಕಾಸಿನ ವೆಚ್ಚ                                                      |       |          | 7,000                |
| ಸೂಚನೆ 6 ಇತರೆ ವಿರ್ಚುಗಳು                                             |       |          |                      |
| ಸಾಗಾಣಿಕೆ ವಿರ್ಚುಗಳು                                                 |       |          | 2,000                |
| ಆದಳಿತಾತ್ಮಕ ವೆಚ್ಚಗಳು                                                |       |          | 1,01,000             |
| ಮಾರಾಟದ ವೆಚ್ಚಗಳು                                                    |       |          | 12,000               |
| ಸ್ಥಿರಾಸ್ತಿಗಳ ಮೇಲಿನ ಹಾನಿ                                            |       |          | 350                  |
| ಮೊಕದ್ದಮೆ ಅವಕಾಶಕ್ಕೆ ತೆಗೆದಿರಿಸಲಾದದ್ದು                                |       |          | 1,650                |
| ಇತರೆ ವಿರ್ಚುಗಳು                                                     |       |          | 1,17,000             |

10. Following are the Balance Sheets of Shalini Ltd. on 31.03.2022 and 31.03.2023

| Capital and Liabilities | 31.03.2022      | 31.03.2023      |
|-------------------------|-----------------|-----------------|
| Share capital           | 3,00,000        | 3,20,000        |
| Profit and Loss Account | 40,000          | 50,000          |
| 10% Debentures          | 50,000          | 30,000          |
| Creditors               | 40,000          | 50,000          |
| RDD                     | 4,000           | 5,000           |
| <b>Total</b>            | <b>4,34,000</b> | <b>4,55,000</b> |

|                   |                 |                 |
|-------------------|-----------------|-----------------|
| Assets:           |                 |                 |
| Goodwill          | 40,000          | 20,000          |
| Land and Building | 80,000          | 1,20,000        |
| Inventories       | 2,00,000        | 1,80,000        |
| Debtors           | 60,000          | 70,000          |
| Cash at Bank      | 54,000          | 65,000          |
| <b>Total</b>      | <b>4,34,000</b> | <b>4,55,000</b> |

Additional information:

- Dividend paid during the year 2023 was Rs. 20,000
- Land purchased was Rs. 40,000
- Goodwill written off Rs. 20,000
- Debentures of Rs. 20,000 were redeemed during the year 2023.

Prepare cash flow statement as per Indirect Method (AS -7)

ಶಾಲಿನಿ ಕಂ. ಲಿ. ಇವರ ದಿನಾಂಕ 31.03.2022 ಮತ್ತು 31.03.2023ರಂದು ಸ್ವತ್ತುಗಳು ಮತ್ತು ಹೊಣೆಗಾರಿಕೆಗಳ ಹೇಳಿಕೆಗಳು ಈ ಕೆಳಗಿನಂತಿವೆ.

| ವಿವರಗಳು                               | 31.03.2022      | 31.03.2023      |
|---------------------------------------|-----------------|-----------------|
| <b>I. ಬಂಡವಾಳ ಮತ್ತು ಹೊಣೆಗಾರಿಕೆಗಳು:</b> |                 |                 |
| ಶೇರು ಬಂಡವಾಳ                           | 3,00,000        | 3,20,000        |
| ಲಾಭ ಮತ್ತು ನಷ್ಟ ಖಾತೆ                   | 40,000          | 50,000          |
| 10% ಡಿಬೆಂಚರುಗಳು                       | 50,000          | 30,000          |
| ಸಾಹುಕಾರರು                             | 40,000          | 50,000          |
| ಆರ್.ಡಿ.ಡಿ.                            | 4,000           | 5,000           |
| <b>ಒಟ್ಟು</b>                          | <b>4,34,000</b> | <b>4,55,000</b> |
| <b>II. ಆಸ್ತಿಗಳು:</b>                  |                 |                 |
| ಗುಡ್‌ವಿಲ್                             | 40,000          | 20,000          |
| ಭೂಮಿ ಮತ್ತು ಕಟ್ಟಡಗಳು                   | 80,000          | 1,20,000        |
| ದಾಸ್ತಾನುಗಳು                           | 2,00,000        | 1,80,000        |
| ಸಾಲಗಾರರು                              | 60,000          | 70,000          |
| ಬ್ಯಾಂಕಿನಲ್ಲಿರುವ ನಗದು                  | 54,000          | 65,000          |
| <b>ಒಟ್ಟು</b>                          | <b>4,34,000</b> | <b>4,55,000</b> |

#### SECTION - D ವಿಭಾಗ - ಡಿ

##### Case study - Compulsory Question.

(2x10=20)

ಪ್ರಕರಣ ಅಧ್ಯಯನ - ಕಡ್ಡಾಯ ಪ್ರಶ್ನೆ

11. Following is the Profit and Loss account of Raj Mohan Ltd. for the year ended 31 March

| Particulars     | 2021-22<br>(Rs.) | 2022-23<br>(Rs.) |
|-----------------|------------------|------------------|
| Sales           | 10,00,000        | 14,00,000        |
| Less: Purchases | 3,00,000         | 5,60,000         |
| Wages           | 1,00,000         | 1,40,000         |

|                       |          |          |
|-----------------------|----------|----------|
| Factory expenses      | 1,00,000 | 70,000   |
| Gross profit          | 5,00,000 | 6,30,000 |
| Less: Office expenses | 80,000   | 70,000   |
| Selling expenses      | 60,000   | 56,000   |
| Depreciation          | 30,000   | 28,000   |
| Interest              | 30,000   | 28,000   |
| Net Profit            | 3,00,000 | 4,48,000 |

- (i) Prepare a common size profit and loss account for the given data.  
(ii) Determine the profitability of the concern.  
(iii) What is the overall performance of the company during 2022-23 as compared to 2021-22

ರಾಜಮೋಹನ್ ಕಂ. ಲಿ.ರವರ ದಿನಾಂಕ 31.03.2022 ಮತ್ತು 23ರ ಲಾಭ ಮತ್ತು ನಷ್ಟಗಳ ಹೇಳಿಕೆಗಳ ತಪ್ಪಿಗಳು ಈ ಕೆಳಕಂಡಂತಿವೆ.

| ವಿವರಗಳು             | 2021-22<br>(ರೂ.) | 2022-23<br>(ರೂ.) |
|---------------------|------------------|------------------|
| ಮಾರಾಟ               | 10,00,000        | 14,00,000        |
| ಕಳೆ: ಖರೀದಿಗಳು       | 3,00,000         | 5,60,000         |
| ಕೂಲಿ                | 1,00,000         | 1,40,000         |
| ಕಾರ್ಖಾನೆ ವೆಚ್ಚಗಳು   | 1,00,000         | 70,000           |
| ಒಟ್ಟು ಲಾಭ           | 5,00,000         | 6,30,000         |
| ಕಳೆ: ಕಛೇರಿ ವೆಚ್ಚಗಳು | 80,000           | 70,000           |
| ಮಾರಾಟದ ವೆಚ್ಚಗಳು     | 60,000           | 56,000           |
| ಸವಕಳಿ               | 30,000           | 28,000           |
| ಬಡ್ಡಿ               | 30,000           | 28,000           |
| ನಿವ್ವಳ ಲಾಭ          | 3,00,000         | 4,48,000         |

- (i) ಲಾಭ ಮತ್ತು ನಷ್ಟಗಳ ಸಾಮಾನ್ಯ ಗಾತ್ರದ ತಪ್ಪಿಗಳನ್ನು ತಯಾರಿಸಿರಿ.  
(ii) ಕಂಪನಿಯ ಲಾಭದಾಯಕತೆಯನ್ನು ಕಂಡುಹಿಡಿಯಿರಿ.  
(ii) ವರ್ಷ 2021-22ಕ್ಕೆ ಹೋಲಿಸಿದಾಗ ವರ್ಷ 2022-23ರಲ್ಲಿ ಕಂಪನಿಯ ಒಟ್ಟಾರೆ ಕಾರ್ಯಕ್ಷಮತೆಯನ್ನು ಕಂಡುಹಿಡಿಯಿರಿ ಅಥವಾ ವಿವರಿಸಿರಿ.

\*\*\*